



ನಕ್ಕುಬಿಡಿ

'ನೀನು ವಿವೇಕಾನಂದ, ವಾಜಪೇಯಿ, ಅಬ್ದುಲ್ ಕಲಾಂರಂತಹ ಶ್ರೇಷ್ಠ ವ್ಯಕ್ತಿ ಆಗುತ್ತೀಯಾ ಕಂದಾ...' ಅವನ ಹಸ್ತರೇಖೆಗಳನ್ನು ನೋಡಿ ಹೇಳಿದ ಜ್ಯೋತಿಷಿ  
'ಅಂದ್ರೆ ನನಗೆ ಈ ಜನ್ಮದಲ್ಲಿ ಮದುವೆಯಾಗೋ ಯೋಗವೇ ಇಲ್ಲಾಂತೀರ ಸ್ವಾಮಿ' ನಿರಾಶನಾಗಿ ನುಡಿದ ವೆಂಕ.

\*\*\*

'ನಮ್ಮ ಕುಟುಂಬಕ್ಕೆ ಬಹಳ ಅನ್ಯಾಯ ಮಾಡಿದ ಆ ರಾಜಾರಾಮನನ್ನು ಕೊಂದು ಹಗೆ ತೀರಿಸಿಕೊಳ್ಳಿಸಿ ಅಪ್ಪಾ' ತಂದೆಯ ಮುಂದೆ ಶಪಥ ಮಾಡಿದಳು ಸುಕನ್ಯಾ.  
'ಬೇಡಮ್ಮಾ... ನನ್ನ ಮಾತು ಕೇಳು... ಅವನನ್ನು ಮದುವೆ ಆಗು. ಅಂಥವನನ್ನು ಒಮ್ಮೆಲೇ ಸಾಯೋಕೆ ಬಿಡಬಾರದು. ಪ್ರತಿ ಕ್ಷಣ ನರಳಿ ನರಳಿ ಸಾಯುವಂತೆ ಮಾಡಬೇಕು' ಎಂದರು ತಂದೆ.

\*\*\*

ಒಂದು ಮಧ್ಯರಾತ್ರಿ ಕೆಲ ಮುಸುಕುಧಾರಿಗಳು ಒಂದು ಕಾರನ್ನು ಅಡ್ಡಗಟ್ಟಿ 'ಮರ್ಯಾದೆಯಿಂದ ನಿನ್ನ ಬಳಿಯಿರುವ ಹಣವನ್ನು ಹೊರಗೆ ತೆಗೆ' ಎನ್ನುತ್ತ ಬಂದೂಕು ತೋರಿಸಿದರು.  
'ನಾನ್ಯಾರು ಗೊತ್ತೇನೋ... ಪ್ರಮುಖ ರಾಜಕೀಯ ಪಕ್ಷದ ನಾಯಕ' ಗತ್ತಿನಿಂದ ಹೇಳಿದ ಕಾರಿನೊಳಗಿದ್ದ ವ್ಯಕ್ತಿ.  
'ಹಾಗಾದ್ರೆ ನಮ್ಮ ದುಡ್ಡು ನಮಗೆ ವಾಪಸ್ಸು ಕೊಡು' ಬಂದೂಕನ್ನು ಇನ್ನೂ ಹತ್ತಿರಕ್ಕೆ ಸರಿಸುತ್ತ ನುಡಿದರು ಮುಸುಕುಧಾರಿಗಳು.

(ಸಂಗ್ರಹ) ರಾಮಪ್ರಸಾದ. ಬಿ. ಹೊಸಪೇಟೆ



ಹೆಂಡತಿ: ರೀ ಪಕ್ಕದ ಮನೆಯಾತ ಹೆಂಡತಿಗೆ ಪ್ರತಿ ದಿನ ಮಲ್ಲಿಗೆ ಹೂವು ತಂದುಕೊಡ್ತಾನೆ. ನೀವೂ ಇದ್ದೀರಾ...!

ಗುಂಡ: ಅದು ಹಾಗಲ್ಲ ಕಣೀ! ಅವನ ಪ್ರೀತಿ ಹೆಂಡತಿ ಮೇಲಲ್ಲ. ಮಾರ್ಕೆಟಿನಲ್ಲಿ ಹೂವು ಮಾರ್ತಾಳಲ್ಲ, ಆ ಮಲ್ಲಿಗೆ ಮೇಲೆ!

\*\*\*

ಹೆಂಡತಿ: ರೀ ಏಲೋ ಯಾರೋ ನಿಮ್ಮ ಆಪ್ತಮಿತ್ರನಿರಬೇಕು. ಫೋನು ಮಾಡಿದ್ದಾರೆ

ಗುಂಡ: ಅವನು ನನ್ನ ಆಪ್ತ ಮಿತ್ರ ಅಂತ ನಿನಗೆ ಹೇಗೆ ಗೊತ್ತಾಯಿತು? ಹೆಂಡತಿ: 'ಆ ಅಯೋಗ್ಯ ಇನ್ನೂ ಎದ್ದಿಲ್ಲಾ?' ಅಂತ ಕೇಳಿದರು.

\*\*\*

ಗುಂಡ: ಯಾಕೆ ರಾಯರೇ ನಿಮ್ಮ ಸೊಸೆ ಮಾತಿಗೊಮ್ಮೆ 'ಕ್ಷಮಿಸಿ' ಅಂತಿರ್ತಾಳೆ?

ರಾಯರು: ಮದುವೆಗೆ ಮೊದಲು ಅವಳು ಆಕಾಶವಾಣಿಯಲ್ಲಿ ವಾರ್ತಾ ವಾಚಕಿಯಾಗಿದ್ದಳು.

\*\*\*

ರೋಗಿ: ನಿಂತುಕೊಂಡಿದ್ದರೆ ಕುಳಿತುಕೊಂಡಿರುವ ಹಾಗೆ, ಕುಳಿತು ಕೊಂಡಿದ್ದರೆ ಮಲಗಿಕೊಂಡಿರುವ ಹಾಗೆ ಭಾಸವಾಗುತ್ತದೆ ಡಾಕ್ಟರ್! ಏನು ಮಾಡಲಿ?

ವೈದ್ಯ: ಮಲಗಿಕೊಂಡಿದ್ದರೆ ಹೊತ್ತುಕೊಂಡು ಹೋಗುವ ಹಾಗೆ ಆಗುವುದಿಲ್ಲವೇ?

(ಸಂಗ್ರಹ) ಎಂ.ಕೆ. ಮಂಜುನಾಥ್, ಬೆಂಗಳೂರು

ಪ್ರಿಯತಮ: ನಿನಗೇನಾದರೂ ಆದರೆ, ನಾನು ಬಾಳಲಾರೆ ಡಾರ್ಲಿಂಗ್!

ಪ್ರೇಯಸಿ: ಅದಕ್ಕಾಗಿಯೇ ನಾನು ಇನ್ನೊಬ್ಬನನ್ನೂ ಪ್ರೀತಿಸುತ್ತಿದ್ದೇನೆ ಡಿಯರ್!

\*\*\*

ಸುದೀಪ್: ಆ ಭಿಕ್ಷುಕನನ್ನು ನೋಡಿದರೆ ನನಗೆ ಹೊಟ್ಟೆ ಕಿಚ್ಚು ಆಗುತ್ತದೆ.

ನವೀನ್: ಯಾಕೆ?

ಸುದೀಪ್: ನನ್ನ ಹೆಂಡತಿ ಹಾಕಿದ ಅನ್ನವನ್ನು ತಿಂದುಬಿಟ್ಟು 'ಚೆನ್ನಾಗಿಲ್ಲ' ಎಂದು ಬಾಯಿಗೆ ಬಂದ ಹಾಗೆ ಬೈದು ಹೋದ!

\*\*\*

ರೋಗಿ: ನೀವು ನೀಡಿದ ಟ್ಯೂಬ್ ಮಾತ್ರೆಗಳನ್ನು ನುಂಗಿದರೆ ಕಣ್ಣಿಂದ ವಿದಿಯೋ ಚಿತ್ರಗಳ ದೃಶ್ಯಗಳು ಕಾಣುತ್ತವೆ ಡಾಕ್ಟರ್!

ಡಾಕ್ಟರ್: ಹೌದ್ರೀ! ಅವುಗಳು ಸಾಮಾನ್ಯ ಮಾತ್ರೆಗಳಲ್ಲ. 'ಯೂ-ಟ್ಯೂಬ್ ಮಾತ್ರೆಗಳು.

-ಡಾ. ವಿ. ಪುಗಳೇಂದ್ರ, ಬಳ್ಳಾರಿ

